



2020 List of Other Language Books Selected By State Level Book Selection Committee


SL. NO.	Supplier Name & Address	Book Title	Author	Publisher	Pages	Price (INR)	Fixed Price	Size	Quality
KONKANI									
1	ಕಲ್ಲಚ್ಚು ಪಬ್ಲಿಕೇಷನ್ಸ್, ಮಂಗಳೂರು. ಮೊ: 9738278067	ಬೆಂಝಲ ಆನಿ ಬಾಲಕೃಷ್ಣ	ಕಿಂಕಟೇಶ ಆರ್.ನಾಯಕ	ಕಲ್ಲಚ್ಚು ಪಬ್ಲಿಕೇಷನ್ಸ್	119	200.00	72.00	1/8 CM	ಸಾದ
TULU									
2	ಡಾ.ಕೆ.ಚಿನ್ನಪ್ಪ ಗೌಡ, ಶ್ರಾಂತ ಕುಲಪತಿ, 'ಸಿರಿಬಾಮ' ಅಸೈಗೋಲಿ, ಕೊಣಾಜಿ, ಮಂಗಳೂರು-574 199. ದ.ಕ.	ಕಿಲೆಪು ಪೆರಡೆ ಕಿಲಪು	ಡಾ.ಕೆ.ಚಿನ್ನಪ್ಪ ಗೌಡ	ಮದಿಪು ಪ್ರಕಾಶನ	96	90.00	58.00	1/8 CM	ಸಾದ
3	ಟೋಟಲ್ ಕನ್ನಡ ನಂ.638, 31ನೇ ಅಡ್ಡರಸ್ತೆ, 10ನೇ 'ಬಿ' ಮುಖ್ಯರಸ್ತೆ, ಪವಿತ್ರ ಹೋಟೆಲ್ ಎದುರಿರುವ ರಸ್ತೆ, ಜಯನಗರ 4ನೇ ಬಡಾವಣೆ, ಬೆಂಗಳೂರು-11	ಪುವೆಂಪು ನೂತ್ತೊಂಜಿ ನೆಂಪು	ಐಲೇಸಾ	ಟೋಟಲ್ ಕನ್ನಡ	132	125.00	106.00	1/8 DM	ಸಾದ
LAMBANI									
4	Dr. K.B.Pawar Kripa Nursing Home, K.H.B. Colony, Sirsi, U.K.District, Karnataka-02.	Mlaav-Nasaab-Panchaat	Dr. K.B.Pawar	Shree Durga Parameshwari Prakashana	104	100.00	73.00	1/8 DM	Ordinary
TELUGU									
5	Sonti Jayaprakash D.No.15/1, 7th Cross, 1st Main, Kanteeravanagar, Near New Gayatri Temple, Nandini Layout, Bengaluru-96.	Vajraala Behari	Sonti Jayaprakash	Sonti Jayaprakash	144	120.00	101.00	1/8 DM	Ordinary
6	Kallur Raghavendra Rao No.12, 5th Cross, 8th Main, Mohan Buildings, Saptagiri Layout, Vidyaranyapura (Post), Bengaluru-97.	Royalaseema Rajakeeya Pithamahudu Padmasri Kallur Subba Rao	Kallur Raghavendra Rao	Sri Krishnadevaraya Granhamala	128	120.00	90.00	1/8 DM	Ordinary


URDU


7	Medha Publishers, Jayachandra Nivas, Shreenidhi Apartment, Malamaddi, Dharwad-07.	Samskruthi Sangama	Dr.Chandramouli Shi Naikara	Medha Publishers	200	250.00	175.00	1/8 DM	Hard
---	--	--------------------	--------------------------------	------------------	-----	--------	--------	--------	------



(Sri Ra. Nam. Chandrashekhar)
Member, State level Book Selection
Committee, Bengaluru



(Sri. R. Doddegowda)
Member, State level Book Selection
Committee, No.17/2, Beladingalu, 11th
Main Road, 5th Cross, Vrushbhavathinagar,
Kamakshipalya, Bengaluru



(Sri M. Manjunatha Bammanakatti)
Journalist, Member
State Level Book Selection Committee
K.C.Rani Road, Gadag-01.



(Sri Ni. Girigowda)
Member, State Level Book Selection
Committee, Kaniyanahundi, H.D.Kote Taluku, Mysore District


(Sri. D.N. Lokappa)
Member, State Level Book Selection
Committee, No.12/1, Behind Evening
Bazar, Shivarampete, Mysore


(Sri Prakash Kambathalli)
Member, State Level Book Selection
Committee, Ankitha Pusthaka, Gandhi
Bazar Main Road, Basavanagudi,
Bengaluru


(Nadasoja Dr. Mahesh Joshi)
Kannada Sahitya Parishattu Member,
State Level Book Selection Committee,
Bengaluru


(Dr. Chandrashekhar Rottigavada)
Director, Prasaraanga
Dharwad University, Member
State Level Book Selection committee,
Bengaluru


(Dr. Girish Kadlewada)
Chairman, Karnataka Vijnana Parishath
and Member, State Level Book Selection
Committee, Bengaluru



(Dr. A. Y. Asundi)

Member

State Level Book Selection
Committee,
Bengaluru



(Sri Nidasale Puttaswamaiah) President,
Ka Ka Ba. & Pra. Sangha, Member,
State Level Book Selection Committee,
Bengaluru



(Dr. S.R. Leela)

Professor and Ex. MLC
R.R.R.L.F Representative
State Level Book Selection Committee,
Bengaluru




(Dr. Balaji Nayaka)

Hindi Section, Bengaluru University
CO-Opt Member
State Level Book Selection Committee,
Bengaluru




(Dr. Parameshwar)

Special Officer,
Office of the Director
Department of Public Libraries
Bengaluru



(Dr. Sathishkumar S. Hosamani)


Director, Department of Public Libraries
and Member Secretary,
State Level Book Selection Committee,
Bengaluru



(Dr. Doddarange Gowda)


Chairman, State Level Book Selection
Committee, Sri Sannidhi, #140,
3rd Main Road, Kattariguppe
Bengaluru


(Sri B.C. Nagesh)
Honourable Minister for School
Education and Literacy & Sakala
Government of Karnataka
and Chairman, State Library
Committee, Bengaluru





ಎಸ್. ಮಧು ಬಂಗಾರಪ್ಪ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು
ಹಾಗೂ ಶಿವಮೊಗ್ಗ ಜಿಲ್ಲಾ
ಉಸ್ತುವಾರಿ ಸಚಿವರು


ವಿಷಯ:	ಈ ಕಛೇರಿ ಏಕ ಕಡತ ಸಂ: ಸಾರ್ವಂಜ/ನಿಕ/ಪುಖವಿ/2020ಆ.ಆ.-ಖ/32/2022-23 ರ ಉಪ್ಪಣಿ ಮತ್ತು ಆದೇಶ ಕಂಡಿಕೆ 7 ರ ಸರ್ಕಾರದ ಉಪ್ಪಣಿಯಂತೆ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿರುವ ಪಟ್ಟಿಯಲ್ಲಿರುವ ಪುಸ್ತಕಗಳನ್ನು ಸಂವಿಧಾನದ ಅಶಯಗಳನ್ವಯ ಇರುವುದು ಹಾಗೂ ಸರ್ಕಾರದ ಆದೇಶ ಸಂಖ್ಯೆ ಇಡಿ 1 ಎಲ್‌ಬಿಪಿ 2004, ದಿನಾಂಕ: 07-02-2005 ರಲ್ಲಿರುವ ಮಾರ್ಗಸೂಚಿಗಳನ್ವಯ ಇರುವುದನ್ನು ಹೊಸದಾಗಿ ರಚನೆಯಾಗಿರುವ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಪರಾಮರ್ಶಿಸುವ ಬಗ್ಗೆ.
ನಿರ್ಣಯ:	ಈ ಕಛೇರಿ ಏಕ ಕಡತ ಸಂ: ಸಾರ್ವಂಜ/ನಿಕ/ಪುಖವಿ/2020ಆ.ಆ.-ಖ/32/2022-23 ರ ಉಪ್ಪಣಿ ಮತ್ತು ಆದೇಶ ಕಂಡಿಕೆ 7 ರ ಉಪ್ಪಣಿಯನ್ವಯ ಹಿಂದಿನ ಆಯ್ಕೆ ಸಮಿತಿಯು 2020ರಲ್ಲಿ ಪ್ರಥಮ ಮುದ್ರಣಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಕನ್ನಡ-4791, ಆಂಗ್ಲ - 665, ಹಿಂದಿ - 106, ಭಾರತೀಯ ಇತರೆ ಭಾಷೆಯ -07 ಹಾಗೂ 2019 ರಲ್ಲಿ ಮುದ್ರಣಗೊಂಡು ಚಿಟ್ಟುಹೋಲಿದ್ದ ಮುಂದುವಲದ 135 ಪುಸ್ತಕಗಳನ್ನು ಆಯ್ಕೆ ಮಾಡಿರುತ್ತಾರೆ. ಸದರಿ ಪುಸ್ತಕಗಳ ಪಟ್ಟಿಗಳಲ್ಲಿ ಸಂವಿಧಾನದ ಅಶಯಗಳನ್ವಯ ಇರುವುದು ಹಾಗೂ ಸರ್ಕಾರದ ಆದೇಶ ಸಂಖ್ಯೆ ಇಡಿ 1 ಎಲ್‌ಬಿಪಿ 2004, ದಿನಾಂಕ: 07-02-2005ರ ಅನುಬಂಧ - 1ರ ಕಂಡಿಕೆ 1 ಲಿಂದ 21 ರವರೆಗಿನ ಮಾರ್ಗಸೂಚಿಗಳನ್ವಯ ಇರುತ್ತವೆಯೆಂದು ದಿನಾಂಕ: 16-10-2023 ರ ಆಯ್ಕೆ ಸಮಿತಿ ಸಭೆಯಲ್ಲಿ ಪರಾಮರ್ಶನ ಮಾಡುವ ಮೂಲಕ ಖಚಿತಪಡಿಸಿ ಈ ಮೂಲಕ ಸರ್ವಸದಸ್ಯರು ಸಹಿ ಮಾಡಿದ್ದು, ಸದರಿ ಪುಸ್ತಕಗಳ ಪಟ್ಟಿಗಳ ಅನುಮೋದನೆ ಹಾಗೂ ಅವಶ್ಯವಿರುವ ಅನುದಾನ ರೂ. 24,66,11,100.00 ಗಳನ್ನು ಬಡುಗಡೆ ಮಾಡಲು ಕೋರಿ ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯು ಸರ್ವಾನುಮತದಿಂದ ನಿರ್ಣಯಿಸಲಾಯಿತು.



ಪ್ರೊ. ಭಕ್ತರಾಜ್ ಕಾಮರಾಜ್
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಬೆಂಗಳೂರು



ಡಾ. ಧರ್ಮಜಯ ಕುಂಭೆ,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಮಂಗಳೂರು



ಡಾ. ಯಲ್ಲಪ್ಪ ಬಿ ಹಿಮ್ಮಡಿ,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ
ಸಮಿತಿ, ರಾಯಚೂರು



ಶ್ರೀ ಸಿದ್ದರಾಮ ಹೊನ್ನಲ್,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಯಾದಗಿರಿ


ಭದ್ರಾವತಿ ರಾಮಚಾರಿ,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಬೆಂಗಳೂರು


ಡಾ. ಲೋಲಾಕ್ಷಿ ಎನ್.ಕೆ.
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ
ಸಮಿತಿ, ಮೈಸೂರು



ಡಾ. ಮಮಾಜ್ ಬೇಗಂ,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಗಂಗಾವತಿ


ಡಾ. ಎಚ್.ಜಿ.ರಾಜೇಶ್,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಬೆಂಗಳೂರು


ಶ್ರೀ ಕಿಶನ್‌ರಾವ್ ಕುಲಕರ್ಣಿ,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ
ಸಮಿತಿ, ಕೊಪ್ಪಳ

 16/10/23


ಡಾ. ರಮೇಶ್ ಜಿ,
ಸದಸ್ಯರು
ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ,
ಬೆಂಗಳೂರು

 16-10-23

ಅಧ್ಯಕ್ಷರು,
ಕರ್ನಾಟಕ ಪ್ರಕಾಶಕರ ಸಂಘ (ರಿ),
ನಂ.52, ಅಂಕಿತ ಪುಸ್ತಕ, ಗಾಂಧಿ
ಬಜಾರ ಬೆಂಗಳೂರು.



ಡಾ. ಎಂ.ಕೃಷ್ಣಮೂರ್ತಿ,
ಅಧ್ಯಕ್ಷರು,
ಕರ್ನಾಟಕ ರಾಜ್ಯ ಗ್ರಂಥಾಲಯ
ಸಂಘ (ರಿ) ಹಾಗೂ ಸದಸ್ಯರು,
ರಾಜ್ಯ ಗ್ರಂಥಾಲಯ
ಪ್ರಾಧಿಕಾರ, ಸಾ.ಗ್ರಂ.ಇ.
ಬೆಂಗಳೂರು.

 (ಮುಖ್ಯ)


ಅಧ್ಯಕ್ಷರು,
ಕರ್ನಾಟಕ ಕನ್ನಡ ಬರಹಗಾರರ ಮತ್ತು
ಪ್ರಕಾಶಕರ ಸಂಘ (ರಿ), ಕೊಟ್ಟಗೆಪಾಳ್ಯ,
ಮಾಗಡಿ ಮುಖ್ಯ ರಸ್ತೆ, ಬೆಂಗಳೂರು



ವಿಶೇಷಾಧಿಕಾರಿ
ಪುಸ್ತಕ ವಿಭಾಗ
ಸಾರ್ವಜನಿಕ ಗ್ರಂಥಾಲಯ
ಇಲಾಖೆ
ಬೆಂಗಳೂರು.

 16/10/23

ನಿರ್ದೇಶಕರು ಹಾಗೂ ಸದಸ್ಯ
ಕಾರ್ಯದರ್ಶಿ, ರಾಜ್ಯ ಮಟ್ಟದ ಪುಸ್ತಕ ಆಯ್ಕೆ
ಸಮಿತಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ,
ಬೆಂಗಳೂರು

 16/10/23

ಡಾ. ಕರೀಗೌಡ ಬೀಚನಹಳ್ಳಿ,
ಅಧ್ಯಕ್ಷರು,
ರಾಜ್ಯ ಮಟ್ಟದ ಪುಸ್ತಕ ಆಯ್ಕೆ
ಸಮಿತಿ.

V* BOS/Samithi.



ಶ್ರೀ ಎಸ್. ಮಧು ಬಂಗಾರಪ್ಪ,
ಮಾನ್ಯ ಶಾಲಾ ಶಿಕ್ಷಣ ಮತ್ತು
ಸಾಕ್ಷರತಾ ಇಲಾಖಾ ಸಚಿವರು,
ಕರ್ನಾಟಕ ಸರ್ಕಾರ

